

ಕನ್ನಡ ಹಾಸ್ಯ ಸಾಹಿತ್ಯ ಕ್ಷೇತ್ರದಲ್ಲಿ ಸದ್ಯದ ಕುಬೇರ ಎಂ.ಎನ್. ನರಸಿಂಹಮೂರ್ತಿ. ಸಾವಿರಾರು ನಗೆ ಲೇಖನಗಳನ್ನೂ ನೂರಾರು ಬಾನುಲಿ ನಾಟಕಗಳನ್ನೂ ರಚಿಸಿರುವ ಎಂಎನ್‌ಎನ್, ಕಿರುತೆರೆ ಧಾರಾವಾಹಿಗಳಿಗಾಗಿ ಸಾವಿರಾರು ಎಪಿಸೋಡ್‌ಗಳನ್ನು ಬರೆದೂ ಸರಕು ಉಳಿಸಿಕೊಂಡವರು. ಸಿನಿಮಾಗಳಿಗೆ ಬರೆದೂ ದಣಿಯದವರು. 'ಪಾಪ ಪಾಂಡು' ಹಾಗೂ 'ಸಿಲ್ಲಿ ಲಲ್ಲಿ' ಅವರ ಮೊಹರಿನ ಕಿರುತೆರೆ ಧಾರಾವಾಹಿಗಳು. 'ಸ್ವಯಂ ವಧು', 'ಗೂಳಿ ಕಾಳಗ', 'ಕಂಡಕ್ಟರ್ ಕರಿಯಪ್ಪ', 'ವೈಕುಂಠಕ್ಕೆ ಬುಲಾವ್' ಹಾಗೂ 'ಕಿವುಡು ಸಾರ್ ಕಿವುಡು' ಕೆಲವು ಪ್ರಕಟಿತ ಕೃತಿಗಳು.

ಜೆರ್ಸಿ ಕನ್ನಡ ಸಂಘ'ದ ಉಷಾ ಪ್ರಸನ್ನಕುಮಾರ್ ಮಾತನಾಡಿ, 'ಯಾಕೆ ಬಿದ್ದಿರಿ? ನೀವು ನನ್ನ ಹಾಗೆ ದಪ್ಪ ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ. ನಾನು ಕೆಲವು ವರ್ಷಗಳ ಹಿಂದೆ ಮೈಸೂರು ದಸರಾಗೆ ಹೋಗಿದ್ದಾಗ ಪೊಸೆಷನ್ ಟೈಮಲ್ಲಿ ಹತ್ತು ಅಡಿ ಎತ್ತರದಿಂದ ಬಿದ್ದಿದ್ದೆ. ಪೊಲೀಸರು ಬಂದು, 'ಏನಮ್ಮಾ ಪೋಟೋಗೆ ಹಾರ ಹಾಕಿಸಿಕೊಳ್ಳಬೇಕಾ?' ಎಂದು ಕೇಳಿದ್ದರು. ನನಗೆ ಏನೂ ಆಗಿರಲಿಲ್ಲ. ಪೊಲೀಸನೇ ಆಶ್ಚರ್ಯವಾಯಿತು. ಏಕೆಂದರೆ, ನಾನು ದಪ್ಪ ಇದ್ದೆ. ಮೈ ಕುಷನ್ ರೀತಿ ಸಹಕರಿಸಿತ್ತು. ನೀವು ಸಹ ದಪ್ಪ ಆಗಿ, ಆಗ ಬಿದ್ದರೂ ನೋವಾಗುವುದಿಲ್ಲ' ಎಂದರು.

ಆಸ್ಟ್ರೇಲಿಯಾ ಕನ್ನಡ ಸಂಘದ ಶ್ರೀನಿವಾಸ ಶರ್ಮ ಅವರು ಫೋನ್ ಮಾಡಿ, 'ಎಮ್ಮೆಸೈನ್, ನಮ್ಮ ಮನೆಯ ಶ್ವಾನ 'ಹೀರಾ'ಗೆ ದೊಡ್ಡ ಅಪರೇಷನ್ ಎರಡು ವರ್ಷದ ಹಿಂದೆ ಆಗಿತ್ತು. ಆಗ ನೀವು ಭಾರತದಿಂದ ಆಸ್ಟ್ರೇಲಿಯಾಗೆ ಬಂದು ನಾಯಿಯ ಆರೋಗ್ಯ ವಿಚಾರಿಸಿ ಅದಕ್ಕೆ ನಾಯಿ ಬಿಸ್ಕೆಟ್ ಕೊಟ್ಟು ಹೋಗಿದ್ದಿರಿ, ಅದರ ನಿಮಗೆ ಈ ರೀತಿ ಪೆಟ್ಟಾಗಿರುವಾಗ ನಾನು ಭಾರತಕ್ಕೆ ಬಂದು ಬಿಸ್ಕೆಟ್ ಕೊಡಲು ಆಗುತ್ತಾ ಇಲ್ಲ. ಮುಂದಿನ ಸಲ ನೀವು ಬಿದ್ದಾಗ ಖಂಡಿತಾ ಬರುತ್ತೇನೆ' ಎಂದರು. ಲಂಡನ್ ಕನ್ನಡ ಸಂಘದ ಮಾಜಿ ಅಧ್ಯಕ್ಷೆ ಡಾ. ಭಾನುಮತಿಯವರು ಫೋನ್ ಮಾಡಿ 'ನೀವು ಬೀಳೋದು ನಮ್ಮ ಗೊತ್ತೇ ಇರಲಿಲ್ಲ, ಒಂದಾತು ಮುಂಚಿತವಾಗಿ ಹೇಳಿದ್ದೆ ನಾನು ಹೇಗೂ ಡಾಕ್ಟರ್, ಹೇಗೆ ಬಿದ್ದರೆ ಹಲ್ಲು ಜಖಂ ಆಗುವುದಿಲ್ಲ ಎಂಬ ಟೆಕ್ನಿಕ್ ಬಗ್ಗೆ ತಿಳಿಸ್ತಾ ಇದ್ದೆ. ನೀವು ವೈದ್ಯರಿಂದ ವಿಷಯ ಮುಚ್ಚಿಟ್ಟಿರಿ' ಎಂದು ಅಸಮಾಧಾನ ಪಟ್ಟರು.

ಕವಿ ಪತ್ತಂಗಿಯವರಂತೂ ನನ್ನ ಮೇಲೆ ಸಿಟ್ಟಾದರು. 'ಯಾರಿಂದಲೋ ನೀವು ಬಿದ್ದ ವಿಷಯ ನನಗೆ

ತಿಳಿಯಬೇಕಾ? ನಾವೇನು ಕಾಂಜೀಪಿಂಜೀನಾ?' ಎಂದರು.

ಗೆಳೆಯ ಟಿ.ಎನ್. ಸೀತಾರಾಮ್ ಕಳಕಳಿಯಿಂದ ಮಾತನಾಡಿದರು. 'ಅರಮನೆಯ ಕಟ್ಟಡದಂತೆ ಇರುವ ನಾವು ಹಳೇ ಮಂಟಪಗಳಾಗಬಾರದು, ಬೇಗ ಚೇತರಿಸಿಕೊಳ್ಳಿ. ಮತ್ತೆ ಭಾಷಣ ಮಾಡಿ, ನಿಮ್ಮ ಹಲ್ಲುಗಳು ಜನರಿಗಾಗಿ ಇನ್ನೂ ಉಳಿದಿವೆ ಎಂಬುದನ್ನು ತೋರಿಸಿ' ಎಂದರು.

ಈ ಮೆಸೇಜುಗಳ ಭರಾಟೆಯಲ್ಲಿ ಮೂರುದಿನ ಕಳೆದಿದ್ದೇ ಗೊತ್ತಾಗಿಲ್ಲ. ಮೆಸೇಜುಗಳು ಓದುತ್ತಾ, ಅದಕ್ಕೆ ರಿಪ್ಲೆ ಮಾಡುತ್ತಾ ನೋವು ಮರೆತು ನಗುತ್ತಾ ಕಾಲ ಕಳೆದ. ಗೆಳೆಯರ ಮಾತುಗಳಲ್ಲಿ ಹೀಲಿಂಗ್ ಎಫೆಕ್ಟ್ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಬಿದ್ದ ಮೇಲೆ ನಾನು ಕಲಿತ ಪಾಠಗಳು:

1. ವಾಕಿಂಗ್ ಮಾಡುವಾಗ 60 ವರ್ಷ ತುಂಬಿದವರು ನೆಲವನ್ನೇ ನೋಡಿಕೊಂಡು ನಡೆಯಬೇಕು.
2. ವಾಕಿಂಗ್ ಮಾಡಲು ಚಪ್ಪಲಿಗಿಂತ ಶೂಸ್ ಉತ್ತಮ.
3. ವಾಕಿಂಗ್ ಹೋಗುವಾಗ ಜೊತೆಯಲ್ಲಿ ಮೊಬೈಲ್ ಇರಬೇಕು.
4. ವೇಗವಾಗಿ ವಾಕಿಂಗ್ ಮಾಡುವುದರಿಂದ ಹಲ್ಲಿಗೆ ಅಪಾಯ.
5. ನಾಯಿಗಳಿರುವ ರಸ್ತೆಯಲ್ಲಿ ಒಬ್ಬರೇ ನಡೆಯಬಾರದು.

ಈ ಪಂಚಮಹಾ ಮುಂಜಾಗ್ರತೆಗಳು ತೆಗೆದುಕೊಂಡರೆ ನಡಿಗೆಯಲ್ಲಿ ಅಡಿ ತಪ್ಪಿ ಬೀಳುವವರ ಸಂಖ್ಯೆ ಕಡಿಮೆ ಆಗಬಹುದು ಎಂಬುದು ನನ್ನ ಅಂದಾಜು!